

October 30, 2024

The Secretary,  
Listing Department,  
BSE Limited,  
1<sup>st</sup> Floor, Phiroze Jeejeebhoy Towers,  
Dalal Street,  
Mumbai - 400 001  
Scrip Code: 543187

The Manager,  
Listing Department,  
National Stock Exchange of India Limited,  
'Exchange Plaza', 5<sup>th</sup> Floor, Plot No. C/1, G Block,  
Bandra Kurla Complex, Bandra (East),  
Mumbai - 400 051  
Scrip Symbol: POWERINDIA

**Subject: Newspaper publication of Unaudited Financial Results**

Dear Sir / Madam,

We are enclosing herewith the extracts of the unaudited financial results of the Company for the second quarter and half year ended September 30, 2024, as approved by the Board of Directors at their meeting held on Tuesday, October 29, 2024 and published today i.e. on Wednesday, October 30, 2024 in "The Hindu Business Line" (English Newspaper) and "Vijaya Karnataka" (Kannada Newspaper). The same is also being made available on the website of the Company at <https://www.hitachienergy.com/in/en/investor-relations/communications-to-stock-exchange>.

This is pursuant to Regulation 47 of the SEBI (Listing Obligations and Disclosure Requirements) Regulations, 2015.

Kindly take the same on your records.

Thank you,

Yours faithfully,

**For Hitachi Energy India Limited**

**Poovanna Ammatanda**  
**General Counsel and Company Secretary**

Encl.: as above

**Hitachi Energy India Limited**

**Registered and Corporate Office:**  
8<sup>th</sup> Floor, Brigade Opus, 70/401,  
Kodigehalli Main Road, Bengaluru – 560 092,  
Phone: 080 68473700  
CIN: L31904KA2019PLC121597  
[www.hitachienergy.com/in](http://www.hitachienergy.com/in)

# Spain, India to partner on energy security and green transition goals

**Our Bureau**  
Mumbai

Spain can work with India to further its energy security and green transition goals, according to Pedro Sánchez, Prime Minister of Spain.

Speaking at the CII Spain-India Business Summit in Mumbai, Sánchez said, "The potential for a stronger relationship between India and the European Union (including Spain) is enormous. Spain, one of the largest economies in the world, has invested \$4.2 billion in India

this century. We look forward to advancing negotiations on a European Union-India free trade agreement. This will help our markets grow in size and diversity."

"Spain is a world leader in clean energy. We have a lot to offer India with our experience in solar and wind power. Our expertise can help India reach its goal of 500 gigawatts of renewable energy by 2030. We are committed to partnering with India to boost its energy security and green transition."

"By combining Spanish innovation with India's poten-

tial, we can make a big impact on the global economy and the environment," he added.

Sánchez said that Spain's advanced railway systems, subway networks and transport solutions can greatly benefit India's infrastructure projects.

He expressed willingness on the part of Spanish engineering firms in terms of sharing their expertise in creating efficient and sustainable transport systems.

**HUGE OPPORTUNITY**  
Chandrajit Banerjee, Dir-



**ENABLING NEW COLLABORATIONS.** Union Minister Nitin Gadkari with Spain's Prime Minister Pedro Sanchez

ector General, CII, said, "Spain is very experienced in urban infrastructure, high-speed rail networks, transport systems and smart mo-

bility. We look forward to new partnerships with Spain to boost our infrastructure development. We've also discussed collaboration opportunities in artificial intelligence, defence and green technologies.

"Both countries are committed to joint ventures and co-development in defence to enhance capabilities and strategic autonomy. In renewable energy, Spain's expertise could help us in our energy transition. From the CII perspective, we want to advance our discussions, and bring sectoral and senior-level business delegations to participate in global events."

R Mukundan, Vice-President -CII, and MD and CEO, Tata Chemicals, said, "When

we work with Spanish brands, there is a transfer of knowledge, technology and standards of quality, which is very essential when addressing the Indian market. And for the Spanish company, India presents a huge opportunity — we are growing at \$250 billion every year, adding 10-20 million new customers annually.

"The value which Spanish companies need to create when addressing the Indian market also gives them the ability to access price points that they couldn't access before, allowing them to ad-

dress global markets more cost-effectively."

SN Subrahmanyam, CMD, L&T, said, "Spanish companies are unlike other companies. They are willing to share technology, and not just overall technology, but core technology, which is important because if we truly want to become 'Aatmanirbhar,' we need to develop technology within our country."

"It is not enough to have broad agreements, and with Spanish companies, we often find that willingness to share."

## Rupee might trade within an expanded range

**Akhil Nallamuthu**  
bl, research bureau

The rupee (INR) was largely flat against the dollar (USD) over the past week. On Tuesday, too, the domestic unit ended flat at 84.08.

narrow sideways range within 84 and 84.10. Although the recent trend has been bearish, the support at 84.10 is holding well now. In case 84.10 is breached, INR might depreciate to 84.25 — the next potential support.

### WEEKLY RUPEE REVIEW.

Since early October, the dollar has been on the rise, which has put the rupee under pressure. However, the rally in the greenback looks to have lost some momentum, which can be seen from the consolidation in the dollar index. This has eased some pressure on INR — a recent fall in the crude oil prices has helped the domestic currency as well.

Below this, 84.50 can help arrest the decline. If rupee recovers from here, it will face a stiff resistance at 84. A breakout of this can take it to 83.90 or 83.80, potential resistance levels.

The dollar index (DXY), which has been appreciating steadily since early October, is now facing a barrier at 104.60. It has been moving around this level over the past few days. If the bulls regain strength, lifting the DXY above 104.60, the upside can extend up to the resistance band of 106.10-106.40. If there is a fall from here, it can find support at 103.30 and 102.50.

However, the sell-off in the domestic equity market and the capital outflows have been impacting the rupee. As per the NSDL data, the net FPI (foreign portfolio investors) outflows over the past week is about \$1.3 billion. So far this month, the net outflows have been \$11.3 billion.

**CURRENCY OUTLOOK**  
While the US data can impact the USDINR exchange rate, the chart shows that the trend is flat.

Although the trading range might expand, probably to 83.90-84.25, the broader sideways trend is likely to be true for some more time.

This week, there are some key US data like PCE price index, the Fed's inflation gauge and jobs numbers slated for release, which can have an effect on the dollar and consequently on the rupee. That said, as some market experts cite, the Reserve Bank of India sold dollars to keep the rupee as stable as possible and this could be the case going ahead as well.

the rupee, for about two weeks, has been charting a

the rupee, for about two weeks, has been charting a

# HITACHI

## Inspire the Next

**Hitachi Energy India Limited**

Corporate Identification Number (CIN): L31904KA2019PLC121597  
Registered Office: 8<sup>th</sup> Floor, Brigade Opus 70/401, Kodigehalli Main Road, Bengaluru - 560092  
Phone No: +91 80 6847 3700  
Website: www.hitachienergy.com/in  
E-mail: investors@hitachienergy.com

**Extract of unaudited results for the quarter and six months ended 30/09/2024**

(₹ in Crores)			
Particulars	Quarter ended 30/09/2024	Six months ended 30/09/2024	Corresponding quarter ended 30/09/2023
1 Total income from operations	1,553.74	2,880.98	1,227.95
2 Net Profit / (Loss) for the period (before Tax, Exceptional and / or Extraordinary items)	70.61	85.66	32.37
3 Net Profit / (Loss) for the period before Tax (after Exceptional and / or Extraordinary items)	70.61	85.66	32.37
4 Net Profit / (Loss) for the period after Tax (after Exceptional and / or Extraordinary items)	52.29	62.71	24.74
5 Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	47.89	59.69	22.12
6 Equity Share Capital (Face Value per Share ₹2/- each)	8.48	8.48	8.48
7 Earnings per Share (of ₹2/- each)			
1. Basic	12.34	14.80	5.84
2. Diluted	12.34	14.80	5.84

**Note:**  
The above is an extract of the detailed format of Quarterly Financial Results filed with the Stock Exchanges under Regulation 33 of SEBI (Listing Obligations and Disclosure Requirements) Regulations, 2015. The full format of the Quarterly Financial Results are available on the Stock Exchange websites: www.nseindia.com and www.bseindia.com and company's website: www.hitachienergy.com/in/en/investor-relations/financial-results.

**For Hitachi Energy India Limited**

**Sd/-**  
**Nuguri Venu**  
**Managing Director & CEO**  
**DIN : 07032076**

Place : Bengaluru  
Date : October 29, 2024

# GHCL Limited

Registered Office : GHCL House, Opp. Punjabi Hall, Nr. Navrangpura Bus Stand, Navrangpura, Ahmedabad-380009, Gujarat. Ph. 079-26427519, Email : ghclinfo@ghcl.co.in, secretarial@ghcl.co.in, Website : www.ghcl.co.in, (CIN : L24100GJ1983PLC006513)

**EXTRACT OF UNAUDITED FINANCIAL RESULTS FOR THE QUARTER AND SIX MONTH ENDED SEPTEMBER 30, 2024 (INR in Crores)**

Sr. No.	Particulars	STANDALONE			CONSOLIDATED		
		Quarter Ended	Six Month Ended	Quarter Ended	Quarter Ended	Six Month Ended	Quarter Ended
		30.09.2024	30.09.2024	30.09.2023	30.09.2024	30.09.2024	30.09.2023
		Unaudited			Unaudited		
1.	Total Income	810.12	1,658.78	816.55	810.23	1,658.99	816.65
2.	Net Profit from ordinary activities after finance costs but before exceptional items	196.23	399.45	191.38	196.33	399.63	191.46
3.	Net Profit before tax (after Exceptional and/or Extraordinary Items)	196.23	399.45	191.38	196.33	399.63	191.46
4.	Net Profit after tax (after Exceptional and/or Extraordinary Items)	154.73	305.28	142.76	154.83	305.46	142.84
5.	Other Comprehensive Income	0.49	2.63	(1.68)	0.53	2.67	(1.59)
6.	Total Comprehensive Income (after tax)	155.22	307.91	141.08	155.36	308.13	141.25
7.	Paid Up Equity Share Capital (face value of Rs. 10/- each)	95.75	95.75	95.59	95.75	95.75	95.59
8.	Other Equity excluding Revaluation Reserve as per the audited balance sheet						
9.	Earnings per Share (face value of Rs. 10/- each)	Not Annualised			Not Annualised		
	(a) Basic	16.27	32.07	15.01	16.28	32.09	15.02
	(b) Diluted	16.21	31.98	14.96	16.22	32.00	14.97

**Note :** The Above is an extract of the detailed format of Quarterly / Annual financial results filed with the stock exchange under regulation 33 of the SEBI (listing obligations and disclosure Requirements) Regulations, 2015. The full format of the Quarterly / Annual financial results are available on the website of BSE Limited (URL : [www.bseindia.com](http://www.bseindia.com)), the National Stock Exchange of India Limited (URL : [www.nseindia.com](http://www.nseindia.com)) and on the company's website (URL : [www.ghcl.co.in](http://www.ghcl.co.in)).

ISO 9001 ISO 14001 OHSAS 18001

Noida  
October 29, 2024

**A Dalmia Brothers Enterprise**

For and on behalf of Board of Directors of GHCL Limited  
R. S. JALAN  
Managing Director  
DIN-00121260  
RAMAN CHOPRA  
CFO & Executive Director  
DIN-00954190

**TRCMPU Ltd**  
Ksheera Bhavan, Pattom, Thiruvananthapuram - 695 004.  
Phone: 0471-2447109, email: trcmpuproj@gmail.com

699, 724/TRU/PC/2024 Date: 26/10/2024

**TENDER NOTICE**  
E-tenders are invited for the following. Visit the e-procurement portal ([www.etenders.kerala.gov.in](http://www.etenders.kerala.gov.in)) or TRCMPU website ([www.milmatrcmpu.com](http://www.milmatrcmpu.com)) for details.

Particulars of Supply	Tender ID
Supply, Installation and Commissioning of Ammonia Compressor at Thiruvananthapuram Dairy	2024_KCMMF_696152_1
Retender for the supply of Teflon Tapes at Thiruvananthapuram, Kollam, and Pathanamthitta Dairies.	2024_KCMMF_700047_1

Contact: 9061498267 Managing Director

## Invesco Mutual Fund

**Invesco Asset Management (India) Pvt. Ltd.**  
(CIN: U67190MH2005PTC153471), 2101-A, 21<sup>st</sup> Floor, A Wing, Marathon Futorex, N. M. Joshi Marg, Lower Parel, Mumbai - 400 013

Telephone: +91 22 6731 0000, Fax: +91 22 2301 9422, Email: [mfservices@invesco.com](mailto:mfservices@invesco.com), [www.invescomutualfund.com](http://www.invescomutualfund.com)

**NOTICE**

**Disclosure of Unaudited Half Yearly Financial Results of schemes of Invesco Mutual Fund**

NOTICE is hereby given to the Investors / Unit holders of all the schemes of Invesco Mutual Fund ('the Fund') that in accordance with Regulation 59 of the SEBI (Mutual Funds) Regulations, 1996, a soft copy of Unaudited Half Yearly Financial Results of schemes of the Fund for the half year ended September 30, 2024 is hosted on our website [www.invescomutualfund.com](http://www.invescomutualfund.com).

Unit holders can access the Unaudited Half Yearly Financial Results using the following link: <https://invescomutualfund.com/about-us?tab=Financials>

**For Invesco Asset Management (India) Pvt. Ltd.**  
**(Investment Manager for Invesco Mutual Fund)**

**Sd/-**  
**Saurabh Nanavati**  
**Chief Executive Officer**

**Date: October 29, 2024**

**Mutual Fund investments are subject to market risks, read all scheme related documents carefully.**

## APPOINTMENT

# NaBFID

**National Bank for Financing Infrastructure and Development**  
Human Resources Department, Mumbai  
[www.nabfid.org](http://www.nabfid.org)

**RECRUITMENT OF VICE PRESIDENT IN NaBFID ON FIXED TERM CONTRACT BASIS**

National Bank for Financing Infrastructure and Development (NaBFID), set up under the NaBFID Act, 2021, is the principal entity for infrastructure financing in the country. The entity is regulated and supervised as an All-India Financial Institution (AIFI) by the Reserve Bank of India (RBI). NaBFID is poised to play an extremely crucial role in supporting infrastructure funding by driving the development of innovative financing instruments and development of bond and derivatives markets and promoting best practices in financing and data-driven risk management.

**Online Applications are invited from Indian Citizens for appointment in VP Grade at NaBFID on Fixed Term Contract Basis**

Sr No	Post / Grade	Vacancy
1	Vice President - Accounts	01
2	Vice President - Corporate Strategy, Partnerships & Ecosystem Development (TAS)	01

1. For eligibility criteria (age, experience, job profile etc.) and other details, please visit the Bank's website <https://nabfid.org/careers> or scan the QR code.  
2. Refer detailed advertisements to ensure eligibility and other details before applying.  
3. Any addendum / corrigendum / modification in this regard will ONLY be available on the Bank's website.  
4. Selection will be solely at the discretion of the Bank and its decision will be final.

Please refer to <https://nabfid.org/careers> for more details.  
Last Date for Application - 30/11/2024

Mumbai : 25/10/2024 Executive Vice President (HR)

